

## ಸುಂದರ ಸೊಪ್ಪಿನ ಹೂ ಗುಚ್ಚ

ಚಿತ್ರದಲ್ಲಿ ಕಾಣುತ್ತಿರುವುದು ರಾಜಗಿರಿ ಸೊಪ್ಪಿನ ಅಂದವಾದ ಹೂ ಗೊಂಚಲು. ಇದಕ್ಕೆ ದಂಟಿನ ಸೊಪ್ಪು ಎಂದೂ ಕರೆಯುವರು. ಅಮರಾಂಥೇಸಿ ಕುಟುಂಬಕ್ಕೆ ಸೇರಿದ ಇದರ ಜಾತಿಯ ಹೆಸರು ಅಮರಾಂಥಸ್. ಇದರ ಕೆಂಪು ಹೂ ಗುಚ್ಚ ಮನಸೆಳೆಯುತ್ತದೆ. ಈ ಸೊಪ್ಪು ಸೇವಿಸುವುದರಿಂದ ಮೂಲವ್ಯಾಧಿ ಮತ್ತು ಯಕೃತ್ ತೊಂದರೆಗೆ ಪರಿಹಾರ ಕಂಡುಕೊಳ್ಳಬಹುದು. ವಿಟಮಿನ್‌ಗಳು, ಲವಣಗಳಿರುವುದರಿಂದ ಆರೋಗ್ಯಕ್ಕೆ ಹಿತಕಾರಿ.

—ಪ್ರಕಾಶ ಎಸ್. ಮನ್ಸಂಗಿ



## ಐತಿಹಾಸಿಕ ಕೆರೆ ಗೇಟು

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಇಕ್ಕೇರಿ ಐತಿಹಾಸಿಕ ಸ್ಥಳ. ಪ್ರಾಚೀನ ಶಿಲಾ ದೇಗುಲಗಳ ಈ ಪ್ರದೇಶದಲ್ಲಿ ಅಂದಿನ ರಾಜರುಗಳಿಂದ ನಿರ್ಮಾಣಗೊಂಡ ಹಲವು ನೀರಾವರಿ ಕೆರೆಗಳಿದ್ದು, ಕೆರೆಗಳ ನಿರ್ವಹಣೆ ಗಮನ ಸೆಳೆಯುತ್ತವೆ. ವಿಶೇಷವೆಂದರೆ, ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ವಿಶಾಲವಾದ ಕೆರೆಗಳಲ್ಲಿ ಮಳೆಗಾಲದಲ್ಲಿ ಹೆಚ್ಚಾದ ನೀರನ್ನು ಹೊರಗೆ ಕಳಿಸುವ ಮತ್ತು ಬೇಸಿಗೆಯಲ್ಲಿ ನೀರನ್ನು ಹಿಡಿದಿಡುವ ಮೂಲಕ ಕೆರೆಯನ್ನು ಹೆಚ್ಚು ಸುರಕ್ಷಿತವಾಗಿಡುವ ಅಂದಿನ ವಿಶಿಷ್ಟ ತಂತ್ರಜ್ಞಾನವೇ ಈ ಶಿಲಾ ಗೇಟು. ಇದನ್ನು ಶಿಲೆಯಿಂದ ಕಲಾತ್ಮಕ ಕೆತ್ತನೆಗಳೊಂದಿಗೆ ನಿರ್ಮಿಸಿದ್ದು, ಈಗಲೂ ಸುಸ್ಥಿತಿಯಲ್ಲಿದೆ. ಅಂದಿನ ರಾಜರುಗಳ ಕೃಷಿ ನೀರಾವರಿ ಕೆರೆಗಳ ಬಗೆಗಿನ ಕಾಳಜಿ, ಕಲಾಸಕ್ತಿ ಮೆಚ್ಚುವಂತಿದೆ. ನೂರಿನೂರು ವರ್ಷ ಕಳೆದರೂ ಕಲ್ಲಿನ ಗೇಟು ನೀರಲ್ಲಿ ಭದ್ರವಾಗಿದ್ದು, ಈಗಲೂ ತನ್ನ ಕೆಲಸ ನಿರ್ವಹಿಸಲು ಸಮರ್ಥವಿದೆ.

—ಅರ್ಚನಾ ಜಿ. ಬೊಮ್ಮಳ್ಳಿ

## ಬಿಳಿ ಹೂ ಚೆಂಡಿನ ರಕ್ತ ಗಿಡ

ನಮ್ಮ ಮನೆಯಂಗಳದಿ ಅರಳಿದ ಬಿಳಿ ಹೂ ಗೊಂಚಲಿನ ದೀರ್ಘ ಕಾಲ ಬಾಳಿಕೆಯ ಈ ದಟ್ಟ ಹಸಿರು ಗಿಡ ರಕ್ತದ ಸೃಷ್ಟಿ ಎಂದರೆ ಅಚ್ಚರಿಯಾಗದೆ ಇರಲಾರದು.

ಈ ಅಂದದ ಸಸ್ಯ ಮೂಲ ಯುರೋಪ್. 1864ರಲ್ಲಿ ಯುರೋಪ್‌ನಲ್ಲಿ ಡೇನರು ಮತ್ತು ಜರ್ಮನ್‌ರು ನಡುವೆ ಹೋರಾಟ ನಡೆದು, ಡೇನಿಯರ ರಕ್ತ ಪ್ರವಾಹ ಹರಿದಿತ್ತು. ಹಾಗಾಗಿ ಈ ಗಿಡವನ್ನು ಡೇನ್ ರಕ್ತದ ಗಿಡ (Danes blood) ಎಂದೇ ಕರೆಯಲಾಗುತ್ತದೆ.

ಅಡಾಕ್ಸೆ (Adoxaceae) ಕುಟುಂಬಕ್ಕೆ ಸೇರಿದ ಇದರ ಸಸ್ಯಶಾಸ್ತ್ರೀಯ ಹೆಸರು ಸ್ಯಾಂಬುಕಸ್ ಎಬ್ಯುಲಸ್ (Sambucus Ebulus). ನೇರವಾದ ಹಲವು ಕಾಂಡಗಳ ಗುಂಪಿನೊಂದಿಗೆ ಬೆಳೆಯುವ ಈ ಗಿಡದ ಎಲೆಗಳು ಸುಮಾರು 15–30 ಸೆ.ಮೀ. ಉದ್ದದ ಗರಿಯಂತಹ ರಚನೆಯೊಂದಿಗೆ ಕ್ಷೀಣ ವಾಸನೆಯನ್ನು ಹೊಂದಿರುತ್ತವೆ. ಅಲಂಕಾರಿಕ ಹೂ ಗಿಡವಾಗಿ ಬೆಳೆಸಲಾಗುವ ಇದನ್ನು ಮಲೆನಾಡ ಭಾಗದಲ್ಲಿ ಡೇನಾಸುರ, ದೇನಾಸುರ, ಬಿಳಿ ರಕ್ತಸ ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ.

—ಎಸ್.ಎನ್. ಚಂದ್ರಕಲಾ ಕೊಪ್ಪ, ಹುಲ್ಲುಮಕ್ಕಿ

